

ನಭಾಪಂದಡವಲ್ಲಿದ ಕೃಷ್ಣರ್ಪ -

## ಯಾವುದರಲ್ಲಿ ಬಾಹ್ಯಿಸ್ತಿ?

ಹಂಜಾಶತ್ತಮದ ದಿನದಂದು ನುವಾರ್ತೆಯ ಹಲಿಜಯನಲ್ಲಬ್ಬಾಗ್ರ, ಪ್ರಥಮ ನಭಾಪಂದಡವಲ್ಲಿದ ಕೂಟದಲ್ಲಿ ಹೇತುನ ಬೋಧನೆಯ ಮೇಲೆ ನಾವು ಸಂಪೂರ್ಣ ಗಮನಬಿಬ್ಬಾಗ್ರ, ಬಿಷಯದ ಮೇಲೆ ಅದು ಮಾತ್ರವೇ ಬೋಧನೆಯಾಗಿರುವದೆಂಬ ಕಾರಣದಿಂದ ನಾವು ಹಾಗೆ ಮಾಡಲಾಗ್ಲ. ಅಪ್ರೋನ್ತಲರ ಕೃತ್ಯಗಳು 2ರಳ್ಲಿಯ ಒಂದಕ್ಕಿಂತ ಹೆಚ್ಚು ಸರ್ಚಾದ ವಾಕ್ಯಭಾಗಗಳು ಇರುವ ನಾಧ್ಯತೆಯಾದೆ. ಆ ಪ್ರಥಮ ಕೂಟದಲ್ಲಿ ಮಾಡಿದ ಬೋಧನೆಯ ಮೇಲೆ ಕೇಂದ್ರಿಕೆತ್ತಿದ್ದೇವು ಯಾಕಂದರೆ ಪ್ರೇರಿತ ಅಪ್ರೋನ್ತಲರನ್ನು ಎಲ್ಲಾ ನತ್ಯದೊಳಗೆ ನಡಿಸುವದರಲ್ಲ, ಹಲಿಜಯನಾತ್ಮಕನು ಮಾಡಿದ ಚೋದಲ ಕಾರ್ಯವಾಗಿತ್ತು.

ಬಹಳವಾಗಿ ಜರ್ಜನಲ್ಲಿಷ್ಟ ಬಿಷಯವಾದ ಬಾಹ್ಯಿಸ್ತಿದ ಮೇಲೆ ಮೂಲ ಬೋಧ ನೆಯನ್ನು ನಾವು ಜಾಗರೂಕತೆಯಿಂದ ಹಲಿಷ್ಟಿನತಕ್ಕದ್ದು. ಈ ಬಿಷಯದ ಮೇಲೆ ಇನ್ನುತ್ತೆಯುಳ್ಳವರಾಗಿರಬೇಕೆಂಬುದಕ್ಕೆ ಯಾವುದೇ ಕಾರಣವಿಲ್ಲವೆಂಬದನ್ನು ಎಲ್ಲಾ ಪ್ರಾಮಾಣಿಕ ಜನರು ನೋಡತಕ್ಕ ಅವಶ್ಯಕತೆಯಾದೆ. ಈ ಕೂಟದಲ್ಲಿ ಹೇತುನು, ಯೆನುವು ಕರ್ತವ್ಯನೂ ತಿಸ್ತನೂ ಆಗಿರುವದನ್ನು ತಿಳಿದುಕೊಳ್ಳುವ ಶರತ್ತಿನ ಮೇಲೆ ಹಾಪಗಳ ಹಲಿಹಾರವನ್ನು ಒಲ್ಲಿವೇ ಕ್ಷಮಾಪಣೆಯನ್ನು, ಮಾನಸಾಂತರವನ್ನು ಮತ್ತು ಬಾಹ್ಯಿಸ್ತಿನವನ್ನು ಒದಗಿಸಿದನೇಂ ಎಂಬುದನ್ನು ನೋಡುತ್ತಾಣ. ನಿಶ್ಚಯವಾಗಿಯೂ, ತಷ್ಟಿಹೋದ ಹಾಪಿಗೆ ಕ್ಷಮಾಪಣೆಯ ಬಗ್ಗೆ ಹರಲೋಕದ ಶರತ್ತಾಂಶನ್ನು ಕುಲಿತ ಜರ್ಜೆಯನ್ನು ಇದು ಮುಕ್ತಾಯಗೊಳಿಸಬೇಕು. ಬಿಂಳಿಕಾಗಿ ಇದು ತೃಷ್ಣಿಯನ್ನು ಬಗೆಹಲಿಸಬೇಕು ಯಾಕಂದರೆ ಬೋಧಕರು ಯೆರೂಸಲೇಬಿನಿಂದ ಪ್ರಾರಂಭಿಸಿ ಲೋಕದಲ್ಲಿಲ್ಲಾ ಹೋಗಿ ಎಲ್ಲಾ ಜನರಿಗೆ ಮಾನಸಾಂತರವನ್ನು ಹಾಪಗಳ ಹಲಿಹಾರವನ್ನು ತನಗಿನಬೇಕೆಂದು ಆಜ್ಞಾಹಿನಲ್ಲಿಷ್ಟರು (ಅಪ್ರೋನ್ತಲರ ಕೃತ್ಯಗಳು 1:4) ಮತ್ತು ಹರಲೋಕದಿಂದ ಬಲಹೊಂದಿಗೆ ಅವರು ಹೊದಿಸಲ್ಪಟ್ಟರು. ಕಾರ್ಯವು ಜಡ್ಣ ಹೋಗದಷ್ಟು ನಲಿಯಾಗಿರುವದಕ್ಕಾಗಿ, ಅವರನ್ನು ಅವರ ಕಾರ್ಯದಲ್ಲಿ ಮಾರ್ಗದರ್ಶನ “ಮಾಡಲು” ದೈವಿಕ ಬಲವು ಬರುವವರಿಗೆ ಅವರು ಕಾದುಕೊಂಡಿರಬೇಕೆಂದು ಯೆನುವು ಅವಲಿಗೆ ಹೇಳಿದನು (ಲಾಕ 24:46-49). ಈ ಬೋಧಕರು ತಮ್ಮ ಕರ್ತವ್ಯ ಅಪ್ಪಣಿಗಳಿಗೆ ಬಿಧೇಯರಾಗಿದ್ದರೆ - ಅವಲಿಗೆ ಮಾರ್ಗದರ್ಶನ ಮಾಡಲು ಹಲಿಜಯನಾತ್ಮಕನ ಬರುವವರಿಗೆ ಯೆರೂಸಲೇಬಿನಲ್ಲಿ ಕಾದುಕೊಂಡಿದ್ದು ಅನಂತರ ಯೆರೂಸಲೇಬಿನಲ್ಲಿ ಪ್ರಾರಂಭಿಸಿದ್ದರೆ - (ಅಪ್ರಾಗಿಂಜಲಿ ಯಾವುದರಲ್ಲಿಯೂ ನಂಬಿಯಹಡಬೇಕಾಗಿಲ್ಲ) - ಆಗ ಕಾರ್ಯವು ಸಂಪೂರ್ಣವಾಗಿ ನಲಿಯಾದಾದ್ಯಾಗಿರುವುದು ಅದರೆ ತಪ್ಪಾಗಿರಲಾರದು.

ಹೇತುನು ಹಾಪಗಳ ಹಲಿಹಾರವನ್ನು ತನ್ನಾಹಿಸಿದ್ದರೆ, ಅದನ್ನೇ ಮಾಡಲು ಅವನು ಕಳುಹಿಸಲ್ಪಟ್ಟಿದ್ದನು ಆಗ ಹಾಪಗಳ ಕ್ಷಮಾಪಣೆಯನ್ನು ಹೊಂದುಕೊಳ್ಳುವ ಶರತ್ತಾಂಶನ್ನು ಅವನು ನಿಶ್ಚಯವಾಗಿ ಕೊಟ್ಟನು. ಆದುದಿಂದ, ಯೆರೂಸಲೇಬಿನಲ್ಲಿಯು

ఈ కొటదల్ల పరిశుద్ధాక్షును మాననాంతర మత్తు బాట్టిస్తుద శరత్తుగజ మేలే అపరాధ తీవ్రమహందిదవలగే క్షమాపణేయన్న కోణ్ణిద్దరే, ఆగ ఇదు పరలోకద జిత్తు మత్తు బోధనే ఆగిరుపుదు. ఆదుదలందలే నాపు ఈ కాయిద మేలే కేంద్రికలసిద్దేచు. పరిశుద్ధాక్షున నేరవాద నడినుబికేయంతే, హేతును జనరు క్షమినల్చుచుపంతే బాట్టిస్తు కేంద బేకేందు ఆజ్ఞాహిసిదను. అవను మాతాడిద నంగతియంతే ఆ నత్యపు నిశ్చితవాదద్వాగిదే; జగత్తున హండితరు అదన్న భాషేయ వ్యాఖ్యానకారంగిద్దరే ఈ నత్యంలచన్న త్రియోభ్య యథాధచంతసిగే స్వత్స్ఫురిసలు యథాధ త్రయిత్త చూడించేనే. భాషేయ పరిశుద్ధ పరిశుద్ధయ నంతర ఈ బిషయచన్న కులతు దంగే మాత్రచే హృదయిగజస్తు బీలే మాడుపుదు.

ఈగ మౌదలనేయ కొటదల్ల హేతును ఏనన్న బోధిసిదనేంబుదు తీమాంనవాదద్విలంద, ఈ బిషయద మేలే పరిశుద్ధాక్షును ఎల్లా బోధనే యోందిగి నామరస్యదల్ల హేతున బోధనేయు స్వత్స్ఫురిదేయో? ఎందు నాను కేళతక్కుద్దు. ఈ త్రశ్మేయన్న కేళుపుదు, అదక్కే లుక్కర కోడుపుదాగిదే. హేతున బోధనేయు యాపుదే హండిదల్ల ఆక్షున బోధనేయోందిగే బిరోధ దల్ల ఇద్దరే, అవను హాపగజ పలికారద నంజగన్త బోధికనాగిరలారను. ఆదుదలంద, యీరునలేఖినల్లయ అవన బోధనేయు ఆక్షున ఇతర ఎల్లా బోధినిగజీందిగి నామరస్యదల్లరక్కుద్దు.

యీరునలేఖినల్లయ ఈ కొటక్కింత చోదలు, హేతును మత్తు ఇతర అహోన్తలరు ఈ మహాకాయిద కులతు యజమానసింద ఆజ్ఞిగటు కొడల్చుచ్ఛిద్దపు, హేతును యీరునలేఖినల్లయ ఈ కొటదల్ల ఈ ఆజ్ఞిగజస్తు కాయిదంకషేత్రాశ్చిద్దను. అవలగే కొడల్చుచ్ఛి ఆజ్ఞిగటు యావపు? మత్తాయన దావలీయ త్రకార, అపు ఈ కెళగినంతచే:

పరిశుద్ధయి భూలోకదల్లయి ఎల్లా అధికారపు ననగే  
కొడల్చుచ్ఛిద్దే. ఆద్విలంద నిప్పు కొరమహాఎరి ఎల్లా దేళగజ జనరన్న  
తిష్ణరస్యాగి మాడిలి; అవలగే తందేయ, మగన, పరిశుద్ధాక్షున హేనలనల్ల  
బాట్టిస్త మాడిసి నాను నిమగే ఆజ్ఞాహిసిద్దస్తేల్లా కాబాడికొఱ్చిపదక్కే  
అవలగే లుపదేశ మాడిలి. నోఎదిల, నాను యుగద నమాట్టియవరెగొ  
ఎల్లా దివశ సిమ్మ నంగడ ఇయత్తేనే (మత్తాయ 28:18-20).

ఇపు మత్తాయను దావలే మాడిద ఆజ్ఞిగజాగిరువపు: మత్తు హంజాత్తుమద దినదందు హేతును గమసిసిరిద్దరే అవను అపనంజగన్త బోధ కనాగుత్తిద్దను. ఈ ఆజ్ఞిగజగే నామరస్యదల్ల ఇరద బాట్టిస్తవన్న కులతు అవను ఏనన్నాదరూ బోధిసిద్దరే, అవనన్న నాపు ప్రేరేషిత బోధకనల్ల వెందు తిరస్కునబీలకాగుత్తేదే.

అదక్కే వ్యుతిలక్ష్మాగి, హంజాత్తుమ దినదందిన శ్రథమ కొటదల్ల, హేతును కేళగలగే, యీసుబిన బగ్గె, ఆతన జిఎవన, ఆతన చురణ, ఆతన పునరుత్థాన మత్తుతందేయ బలగడేయల్ల ఆతను సింకానలారాథ్నాగిరువదర బగ్గె బోధి సిదను. క్రూజినల్చుచ్ఛ యీసువన్న దేపరు కంచనస్యాగియు క్రీతస్యాగియు

మాడిద్వానేంబుదన్న నిశ్చయ హడిసికేళళులు అవరన్న తరేదను. సంకయచిల్లదే, ఆగ ఈ యీఎనుబిన బగ్గె ఎల్లవన్ను తిజిద్దపరు యీఎనుబిన శిష్టురు ఇల్లపే కతలుకేళళుపరచు ఆగి మాడల్పుట్టయి. కాగిద్దరూ, ద్వేబిక అష్టజేగిళ తుకార, శిష్టురన్న మాడిదనంచర, అప్పోస్తులరు ఈ యాపుదరల్లయే ఇవలగి బాట్టిస్తే మాడినబేళకాగిత్తు. ఈ శిష్టురు తమ్మ బాట్టిస్తేక్కించ చోదలు, అదు ఏనే ఆగిద్దరూ, ఆ యాపుడో ఒందరల్ల తుచేళిసిరాల్ల. ఇల్లదిద్దరే, ఈ నువా తేయ హలశుధ తునంగిగిళ అవరన్న అదరోళగి బాట్టిస్తే మాడినుల్తిరాల్ల.

పునః, ఇల్ల నాను జాగరూకతేయ విజాలనుబికేగాగి తేళజకేళళుఁడైనే, యాకందర తుతియోందు సిధానవాద మత్తు నంగిస్త ఆలోఛనేయ చేఱలే అవలంబిసియుత్తుచే. ఇప్పగిళ భాబియ చేఱలే నమ్మ కండన నిత్యవాద అశ్వజేగి జాగిపే. యాపుదర “బజగే” యాగాలై ఈ శిష్టురు బాట్టిస్తే హొందబేళకాగిద్దరూ, ఆ నంగాతియ “బజగే” తుతియోబ్బ శిష్టును బాట్టిస్తే హొందబేళకాగిత్తు, మత్తు బాట్టిస్తిల్లదే అవను “అదరోళగే” ఇజయువ నాయ్కె ఇరాల్ల. హెత్తును మత్తు ఇతరయ శిష్టులుగి బాట్టిస్తే మాడినలు లుహయోగిసిద్ద ఏనాగిత్తు? ద్వేబిక ఆజ్ఞేయ “తందెయ, కుమారన మత్తు హలశుధ్యాత్మన హెనలినల్ల బాట్టిస్తే మాడిసిలి” ఎంబుదన్న లాల్చేణిత్తు, బాట్టిస్తేక్కించ చోదలు, ఈ తునంగిగిళంద మాడల్పుట్ట శిష్టురు, తందెయ, కుమారన మత్తు హలశుధ్యాత్మన హెనలిన హోరగి ఇద్దరు, అదరే అవరు బాట్టిస్తుదింద అదరోళగి తుచేళిసిదరు. ఒబ్బను కుటుంబద “హెనలిన” హోరగి ఇయవాగ, దేపర కుటుంబదల్ల, దేపర మగువాగి ఇరబహుదోల? అవను కుటుంబద హెనరన్న తందెయ హెనరన్న ధలసికేళళుదే, తందెయ ఆశీఏవాదగిళ వారనుదారను అవనాగబహుదోల?

మదువెయ్యలు ఇబ్బరు యువ జనరు కూడినల్లచుపదన్న కల్పసికేళళులి. యువకన హెనరు జోఎన్నో మత్తు యువతియ హెనరు స్క్రో బహుళిః తింగ ళగిళపరగి ఈ యువతియ యువకనన్న తీఱితిసుత్తుళిః; ఆదరే అవరు ఇన్స్తు మదువెయాగిరువదల్ల, ఆకే ఇన్స్తు ఖిన్సో స్క్రో ఆగిరుత్తుళిః; ఆదరే మదువెయ ఆజరణియ్యలు మాతాడిద కేలపు హదగిగిలం ఆకే యువకనేఱిదిగే మదువెయాగుత్తుళి. అదే నాథనదింద మత్తు ఆడే నమయదల్ల ఆకే తందెయ మత్తు మగన హెనలినోళగి (“into”) దాఱ బరుత్తుళిః; అందిసింద ఆకేయ హెనరు “జోఎన్నో” ఎంబ హెనరన్న ఆకే దాబలనుత్తుళిసే మత్తు జోఎన్న ఆస్తిగి బాధ్యాంశగుత్తుళిః; కాగెయే, హాపిగిళ “చుఱైబ్బునన్న అందరే నత్తు జీవితనాగి ఎద్దుతనన్ను” సేలకేళళుపదక్కాగి (రేఎమాత్రర 7:4; KJV), హాపిగిళన్న క్రిస్తునోఱిదిగే సేలకేళళులు నడినపదక్కాగి, అప్పోస్తులరు లోచదోళగి కట్టించల్పుట్టయి. అదలంద అవరు దేపలగి ఫలపన్న తరబేళకాగిత్తు, అవరు క్రిస్తునోఱిదిగే సేలనల్పుట్టయ్య యావాగ: తందెయ మత్తు కుమారన హెనరన్న తుచేళినుప చోదలేం ఇల్లపే అదన్న తుచేళినువాగోలో? కుటుంబదల్ల, దేపర కుటుంబదల్ల అవరు యావాగ తుచేళిసిదటు; కుమారనన్న మదువెయాగువ చోదలేం, ఇల్లపే మదువెయ నమయదల్లయోల? “... తందెయ మత్తు కుమారన హగూ హలశుధ్యాత్మన హెనలినల్ల అవలగి బాట్టిస్తే మాడిసిలి ...” ఎండు మత్తుయ 28:19 కేళళత్తుడే. ద్వేబిక అష్టజేయ తుకార యీఎనుబిన

ಶಿಷ್ಟರಾಗಿ ಮಾಡಲ್ಪಟ್ಟರು ದೈವಿಕ ಹೆಸರಿನಲ್ಲಿ ಬಾಹೀನ್ಯ ಮಾಡಿಸಿಕೊಳ್ಳುವದಲಂದ ದೇವರ ಕುಟುಂಬದ ಮಕ್ಕಳಾದರು ಎಂಬುದಕ್ಕೆ ಯಾರು ನಂಂತರ ಹಡುಬಬಹುದು?

ಹಂಜಾಶತ್ತಮದ ದಿನದಂದು ಹೆತ್ತನು ಈ ಅಜ್ಞೀಗಳ ಪ್ರಕಾರ, ನಂಬುತ್ತಿದ್ದ, ದುಃಖಪಡಿತ್ತಿದ್ದ ಹಣ್ಣಾತ್ಮಕ ಹಟ್ಟ ಜನಲಿಗೆ, ಕ್ರಿಸ್ತನ ನೂತನ ಶಿಷ್ಯರಿಗೆ, ಹಾಗೆಗಳ ಹಲಹಾರಕ್ಕಾಗಿ “unto” (eis) ಬಾಹೀನ್ಯ ಮಾಡಿಸಿಕೊಳ್ಳಬೇಕೆಂದು ಹೇಳಿದನು. ಅಜ್ಞೀಗಳನ್ನು ಕೊಡುವದರಲ್ಲಿ ನಮ್ಮ ರಕ್ಷಕನು ಉಪಯೋಗಿಸಿದ ಹದವನ್ನೇ ಅವನು ಉಪಯೋಗಿಸಿದನು. ಅದು ಯಾವುದಕ್ಕಾಗಿ ಇಲ್ಲವೇ ಯಾವುದರಲ್ಲಿ ಬಾಹೀನ್ಯ ಮಾಡಿಸಲ್ಪಡಬೇಕು ಎಂಬುದನ್ನು ಸ್ವಷ್ಟವಾಗಿ ನೂಡಿಸಿ.

ವಾಕ್ಯ ರಜನೆಯಲ್ಲಿ ಕೇವಲ ಇನ್ನಾತೆಯು eis ಹದವನ್ನು ಅನುಸರಿಸುವ ವನ್ನು ಚಾಗಿದೆ. ಕ್ರಿಸ್ತನಿಂದ ಕೊಡಲ್ಪಟ್ಟ ಅಜ್ಞೀಗಳಲ್ಲ, ಅಪ್ರೌತ್ತಲರು ಬಿಜ್ಞಾಸಿಗಳನ್ನು ದೇವರ ಮಹಾನಾಮದಲ್ಲ “into” ಬಿಜ್ಞಾಸಿಗಳಿಗೆ ಬಾಹೀನ್ಯ ಮಾಡಿಸಬೇಕಾಗಿತ್ತು; ಹೆತ್ತನ ಭಾಷೆಯಲ್ಲ ಅವರು ಹಾಗೆಗಳ ಹಲಹಾರಕ್ಕಾಗಿ “unto” ಬಾಹೀನ್ಯ ಮಾಡಿಸಲ್ಪಟ್ಟರು. ಹೃದಯಿದ ನಂಂತರ ಉದ್ದೇಶದೊಂದಿಗೆ ಕ್ರಿಸ್ತನಿಗೆ ನಮಹಿಂಸಿಕೊಂಡ ಆತ್ಮ. ತಂದೆಯ, ಕುಮಾರನ ಮತ್ತು ಪಲಿಶುದ್ಧಾತ್ಮನ ಹೆಸರಿನಲ್ಲ “into” ಬಾಹೀನ್ಯ ಹೊಂದಿದೆ ಹಾಗೂ ಹಾಗೆಗಳ ಹಲಹಾರಕ್ಕಾಗಿ “unto” ನಹ ಬಾಹೀನ್ಯ ಹೊಂದಿದೆ ಎಂಬುದರ ಬಗ್ಗೆ ಯಾರು ನಂಂತರ ಹಡುಬಬಹುದು? ನಕ್ಯಾರಲ್ಲ, ಅವನು ಇನ್ನೊಂದರಲ್ಲ “into” ಪ್ರವೇಶಿಸಿದೇ ಒಂದಕ್ಕಾಗಿ “unto” ಬಾಹೀನ್ಯ ಮಾಡಿಸಲ್ಪಡಲಾರನು. ಅವು ಏಕರೂಪದ ಉದ್ದೇಶಗಳಾಗಿರುವದಿಲ್ಲ, ಆದರೆ “ತಂದೆಯ, ಕುಮಾರನ ಮತ್ತು ಪಲಿಶುದ್ಧಾತ್ಮನ ಹೆಸರಿನಲ್ಲ” ಎಂಬುದು ಬಾಹೀನ್ಯದಿಂದ ಪ್ರವೇಶಿಸಲ್ಪಟ್ಟ ದೊಡ್ಡ, ಎಲ್ಲವನ್ನೂ ಒಳಗೊಂಡ, ದೈವಿಕ ನಂಬಂಧವಾಗಿದೆ; ಆ ನಂಬಂಧದಲ್ಲಿ ಕಂಡುಬಿರುವ ಎಲ್ಲಾ ಅಶೀವಾದಗಳನ್ನು ಅದು ಒಳಗೊಂಡಿರುತ್ತದೆ. ಅದೇ ನಮಯಿದಲ್ಲಿ “ಹಾಗೆಗಳ ಹಲಹಾರಕ್ಕಾಗಿ” ಮತ್ತು ದೈವಿಕ ನಂಬಂಧದ ಇತರ ಎಲ್ಲಾ ಅಶೀವಾದಗಳಾಗಿ ಬಾಹೀನ್ಯ ಮಾಡಿಸಿಕೊಳ್ಳಬೇ ಯಾವನೂ, ತಂದೆಯ, ಕುಮಾರನ ಮತ್ತು ಪಲಿಶುದ್ಧಾತ್ಮನ ಹೆಸರಿನಲ್ಲಿ ಬಾಹೀನ್ಯ ಮಾಡಿಸಿಕೊಳ್ಳಲಾರನು. ಅದುದಲಂದ, ಹಂಜಾಶತ್ತಮ ದಿನದಂದು, ಹೆತ್ತನು, ನಮ್ಮ ಕರ್ತವ್ಯನ್ನು ಕೊಲೆಮಾಡಿದ ಬಿಶೇಷ ಹಾಪಕ್ಕಾಗಿ ದುಃಖದಿಂದ ಭಾರಗೊಂಡವಲಿಗೆ, ಅದಲಂದ ಹಲಹಾರಕ್ಕಾಗಿ ಕಾಗುತ್ತಿದ್ದಲಿಗೆ ತಮ್ಮ ಹಾಪಗಳ ಹಲಹಾರಕ್ಕಾಗಿ (eis) ಬಾಹೀನ್ಯ ಮಾಡಿಸಿಕೊಳ್ಳಲಿ ಎಂದು ಹೇಳಿದನು. ಇದಕ್ಕಾಗಿ ಅವರು ಬಯನುತ್ತಿದ್ದರು, ಕಾಗುತ್ತಿದ್ದರು, ನಿಷ್ಪಾಸಿರು ಜಡುತ್ತಿದ್ದರು ಮತ್ತು ಹಡುಕುತ್ತಿದ್ದರು, ಹೆತ್ತನು ಅವಲಿಗೆ ಸ್ವಷ್ಟವಾದ ಲಾತ್ತರವನ್ನು ಕೊಟ್ಟನು: ಆದರೆ ಅವನು ಅವಲಿಗೆ “ತಂದೆಯ, ಕುಮಾರನ ಮತ್ತು ಪಲಿಶುದ್ಧಾತ್ಮನ ಹೆಸರಿನಲ್ಲ” ಬಾಹೀನ್ಯ ಹೊಂದಬೇಕೆಂದು ಹೇಳಿದ್ದಾರೆ, ಈ ಅಜ್ಞೀಗೆ ಅವರ ದಿನ ಬಿಧೇಯತೆಯು ಅವರನ್ನು “ಹಾಪಗಳ ಹಲಹಾರಕ್ಕಾಗಿ” ತರಬಹುದಾಗಿತ್ತು ಅಂಥ ಕ್ಷಮಾಪಣೆಯು ಆ ದೈವಿಕ ನಂಬಂಧದಲ್ಲಿ ಪ್ರವೇಶಿಸುವ ಎಲ್ಲಾಲಂದ ಕಂಡುಕೊಳ್ಳುವ ಅಶೀವಾದಗಳಲ್ಲಿ ಒಂದಾಗುತ್ತತ್ತು.

ಎಫೆನದಲ್ಲ, ಹೊಲನ “ಯೋಹಾನನು ಬಾಹೀನ್ಯದಲ್ಲ” ಹೊಂದಿದ ಹನ್ನೆರಡು ಜನರನ್ನು ಕಂಡುಕೊಂಡನು (ಅಪ್ರೌತ್ತಲರ ಕೃತ್ಯಾಗಳ 19:3), ಅದು ದೈವಿಕ ಅಪ್ಪಣಿಯು ಮುಗಿದು ಹೊಂದನಂತರ ಆದರ್ದಾಗಿರಬೇಕು. ಯೇಸುವು ಇನ್ನೂ ಬರಬೇಕಾಗಿದ್ದನೆ ಎಂದು ಅವಲಿಗೆ ಬೋಧಿಸಲ್ಪಟ್ಟಿರುತ್ತಾರೆ; ಆದರೆ ಅತನು ಅಗಲೀ ಬಂದಿದ್ದನು, ಅಗಲೀ ಮರಣ ಹೊಂದಿದ್ದನು ಮತ್ತು ಹೊಲನು ಎಫೆನವನ್ನು ನಂಬಿಕೆನುವ ಮೊದಲು ವರ್ಣಗಳ ಹಿಂದೆ ಅತನು ನಮಾಧಿಯಿಂದ ಎದ್ದು ಬಂದಿದ್ದನು; ಹಿಂಗಿದ್ದರೂ ಅತನನ್ನು

ನಿಲ್ದಾಸಿನವರಾಗಿ ಅವರು ಬಾಹೀನ್ ಹೊಂದಿದ್ದರು. ಹಾಹಗಳ ಪಲಹಾರಕ್ಕಾಗಿ ಅವರು ಬಾಹೀನ್ ಹೊಂದಿದ್ದರು, ಯಾಕಂಡರೆ ಯೋಹಾನನ ಬಾಹೀನ್ ಪ್ರಾಚೀನ ಹಾಹಗಳ ಪಲಹಾರಕ್ಕಾಗಿತ್ತು.” ಹಾಗಿದ್ದರೂ, ಬರಪ್ಪಿದ್ದ ಕರ್ತವ್ಯನಲ್ಲ ನಂಜಕೆಯಂದ ಅವರ ಬಾಹೀನ್ ಪ್ರಾಚೀನ ಹಾಹಗಳ ಪಲಹಾರಕ್ಕಾಗಿತ್ತು ಅವರು ತೀವ್ರನ ಸುವಾರ್ತೆಯ ಮಹಾ ನಂಗತಿಗಳ ಬಗ್ಗೆ ಅಜ್ಞಾನಿಗಳಾಗಿದ್ದರು; “ಇನ್ನಾಯೇಲ್ಲಿಗೆ ಮಾನನಾಂತರವನ್ನು ಹಾಹಗಳ ಪಲಹಾರವನ್ನು ಕೊಡಲು” ಸಿಜಿವಾದ ರಕ್ಷಕನಾಗಿರಲು ದೇವರ ಬಲಗಡೆಯಲ್ಲ ಮಹಿಮೆಗೇಲನಲ್ಲಿಟ್ಟಿದ್ದಾನೆ ಎಂಬುದನ್ನು ಅವರು ತಿಳಿದಿರಿಲ್ಲ. ಅದುದಲಂದ, ಹೋಲನು ಅವಲಿಗೆ ಈ ಮಹಾ ನಂಗತಿಗಳನ್ನು ಬೋಧಿಸಿದನು ಮತ್ತು “ಕರ್ತವ್ಯನಾದ ಯೇಸುವಿನ ಹೆನಲಿನಲ್ಲ (eis)” ಬಾಹೀನ್ ಹೊಂದಬೇಕೆಂದು ಅವಲಿಗೆ ಅಜ್ಞಾಹಿಸಿದನು (ಅಫ್ರೋನ್ತಲರ ಕೃತ್ಯಗಳ 19:5).

ಹೋಲನು ಈ ಜನಲಿಗೆ ಕೊಟ್ಟ ಅಪ್ಪಣಿಯ ಹೆತ್ತನು ಯೆರೂನಲೇಖಿನಲ್ಲ ಹಾಜಾತ್ತಾಹಪಟ್ಟ ವಿಶ್ವಾಸಿಗಳಾದ ಮೂರು ನಾಬಿರ ಜನಲಿಗೆ ಕೊಟ್ಟ ಉತ್ತರಕ್ಕಿಂತ ಇನ್ನಾರ್ಥಿಕಾರಿಯವುದೇ? “ಬರಬೇಕಾದ ರಕ್ಷಣೆಯ ಇನ್ನಾರಲ್ಲಿಯೂ ಸಿಕ್ಕುಪದಿಲ್ಲ; ಅ ಹೆನಲಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆನಲಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ” (ಅಫ್ರೋನ್ತಲರ ಕೃತ್ಯಗಳ 4:12). ಹೆತ್ತನು ಮೂರು ನಾಬಿರ ಜನಲಿಗೆ ಪಲಹಾರಕ್ಕಾಗಿ (eis) ಬಾಹೀನ್ ಮಾಡಿಸಿಕೊಳ್ಳಬೇಕೆಂದು ಹೇಳಿದನು; ಬೇರೆ ಇತರ ಹೆನಲಿನಲ್ಲ ಪಲಹಾರ ಇಲ್ಲವೇ ರಕ್ಷಣೆ ಇಲ್ಲದೆ ಇರುವದಲಂದ, ನಾವು ರಕ್ಷಣೆಯಾಗಿ ಇಲ್ಲವೇ ರಕ್ಷಣೆಗಾಗಿ ಬಾಹೀನ್ ಮಾಡಿಸಿಕೊಳ್ಳಬೇಕೆಂದು ಹೆತ್ತನು ಅವಲಿಗೆ ಅಜ್ಞಾಹಿಸಿದನೆಂದು ಕಂಡುಬರುತ್ತದೆ. ಬೇರೆ ಹೆನಲಿನಲ್ಲ ರಕ್ಷಣೆಯ ಇಲ್ಲದೆ ಇರುವದಲಂದ ಮತ್ತು ಪಲಹಾರಕ್ಕಾಗಿ ಇಲ್ಲವೇ ರಕ್ಷಣೆಗಾಗಿ ಬಾಹೀನ್ ಮಾಡಿಸಿಕೊಳ್ಳಬೇಕೆಂದು ಹೆತ್ತನು ಹೇಳಿದಲಂದ, ಅವನ ಉತ್ತರವು ಆ ಹೆನಲಿನಲ್ಲ ಅವರ ಶ್ರವೇಷವನ್ನು ಅನ್ವಯಿಸಿತು. ರಕ್ಷಣೆಯ ಕರ್ತವ್ಯನಾದ ಯೇಸುವಿನ ಹೆನಲಿನಲ್ಲ (in) ಇರುತ್ತದೆ. ಮತ್ತು ಅದರ “ಹೊರಗೆ” ಇರುವದಿಲ್ಲ; ಇಲ್ಲವೇ ಅದು “ಬೇರೆ ಇತರ ಹೆನಲಿನಲ್ಲ” (in)ಯೂ ಇರುವದಿಲ್ಲ. ಈ ಜನರು ರಕ್ಷಣೆಯಾಗಿ ಉಪಯೋಗಿಸಲು ನಾನು ಸಿಧಾನಾಗಿದ್ದೇನೆ (ಅಫ್ರೋನ್ತಲರ ಕೃತ್ಯಗಳ 22:10):

ತಂದೆಯ, ತುಮಾರನ, ಪಲಹಾರದ್ವಾರ್ತೆ ಹೆನಲಿನಲ್ಲ [ಬಾಹೀನ್ ಮಾಡಿಸಿ ಕೊಳ್ಳಲ] (ಮತ್ತುಯ 28:19).

ಸಿಮ್ಮೆ ಹಾಹಗಳ ಪಲಹಾರವಾಗುವದಕ್ಕಾಗಿ ಸಿಮ್ಮೆಲ್ಲ ತ್ವರಿಯೋಬ್ಬರ ...  
ಯೇಸು ತೀವ್ರನ ಹೆನಲಿನಲ್ಲ ಬಾಹೀನ್ ಮಾಡಿಸಿಕೊಳ್ಳಲ (ಅಫ್ರೋನ್ತಲರ ಕೃತ್ಯಗಳ 2:38).

ಕರ್ತನಾದ ಯೇಸುವಿನ ಹೆಸಲಿನ ಮೇಲೆ ಬಾಹೀನ್ಯ ಮಾಡಿಸಿಕೊಳ್ಳಲಿ (ಅಪೋಸ್ತಲರ ಶ್ಯಾತ್ಮಗಳ 19:5).

ಎದ್ದು ಅತನ ಹೆಸರನ್ನು ಹೇಳಿಕೊಳ್ಳುವವನಾಗಿ ಬಾಹೀನ್ಯ ಮಾಡಿಸಿಕೊಂಡು ನಿನ್ನ ಹಾಗರಂತಹನ್ನು ತೊಳೆದುಹೊಂಡಿ (ಅಪೋಸ್ತಲರ ಶ್ಯಾತ್ಮಗಳ 22:16).

ಉತ್ತರವನ್ನು ಅಥವಾದಿಕೊಳ್ಳಲು ಅವನ ಶ್ಯಾದಯಕ್ಕೆ ಜಯಿ, ಅತ್ಯಂತ ಸ್ವಾಷಧಾರ ನಿದೇಶನಗಳನ್ನು ಅವನು ಅಥವಾದಿಕೊಳ್ಳುವ ಗಂಡಾಂತರದೊಂದಿಗೆ, ಈ ಮಾತ್ರಗಳನ್ನು ಅವನ ಮುಂದೆ ವಿವರಣೆಯಲ್ಲಿದೇ ಇಡಲು ಸಿದ್ಧಾಗಿಯಾಗೇನು.

“Into” ಮತ್ತು “unto” ಎಂಬ ಹದಗಳ ವಿವರಣೆಯಲ್ಲಿದೆ ನಿನ್ನ ಸಭಾಪಂಗಡವು ಕರ್ತವ್ಯವಹಿಸುವುದೆಂದ ನಿನ್ನ ಭಯವಹಿಸಿಯೋ? ದೇವರ ಪುಸ್ತಕದ ಅದೇ ಮಾತ್ರಗಳನ್ನು ಲಾಲ್ಯಾಜನುವದನ್ನು ಮತ್ತು ಅನುಸರಿಸುವದನ್ನು ಅದನ್ನು ತೆಗೆದು ಹಾಕಿದರೆ, ನಿನ್ನ ಸಭಾಪಂಗಡಪ್ರವನ್ನು ಶ್ಯಾಜನಲು ಸಿದ್ಧಾಗಿಯಾಗಿಲ್ಲವೋ? ನಿನ್ನ ಒಬ್ಬ ಕೈನ್ಯನು ಮಾತ್ರವೇ ಆಗಿರಲು - ಹೆಚ್ಚಾಗಿಲ್ಲ, ತಡಿಮೆಯೂ ಇಲ್ಲದವನಾಗಿ, ಹೊಸ ಒಡಂಬಡಿಕೆಯ ಶ್ಯಾಂತಿನಿದ್ವಂತ ಒಬ್ಬ ಕೈನ್ಯನಾಗಿರಲು ಶ್ಯಾಂತಿನಾಗಿಯಾಗಿಯೋ? ಗಾಲಾಯಿದ ಮನುಷ್ಯನ ಸರಳವಾದ ದಿನ ಅನುಯಾಯ ಆಗಿರುವುದು ನಾಕಣ್ಣಗಿದೆಯೋ? ಹೊಸ ಒಡಂಬಡಿಕೆಯ ಸಮಯಗಳಲ್ಲಿ ಸಭಾಪಂಗಡದ ಕೈನ್ಯರು ಇಲ್ಲದೇ ಇದ್ದುದಿಲಂದ, ಈಗ ಅದು ಇರಬೇಕೆಂಬುದರ ಬಗ್ಗೆ ಯಾವುದೇ ಬ್ಯಾಬಿಲನ ಕಾರಣವನ್ನು ನಿನ್ನ ಯೋಜಿಸಬಹುದೇನೋ?

ತನ್ನಿಜ ಸಂಜಾಯಿಸಿದುವರೆಲ್ಲರೂ ತಾನು ಮತ್ತು ತಂಡೆಯೂ ಒಂದಾಗಿಯಾಗಿದೆ, ಒಂದಾಗಿರಬೇಕೆಂದು ತ್ರಾಂತಿಸಿದ ರಕ್ತಕನ ಹೃಧನೀಗೆ ಸಭಾಪಂಗಡಪ್ರವು ಅತಂಕವನ್ನು ಒಡ್ಡುತ್ತದೆ (ಯೋಹಾನ 17:11). ನಮ್ಮೀಗೆ ಭೇದ ದರಖರಬಾರದೆಂದೂ ನಾವೆಲ್ಲರೂ ಒಂದೇ ಸಂತಿಗಳನ್ನು ಮಾತಾಡ ಬೇಕೆಂದೂ ಒಂದೇ ಮನಸ್ಸಿನಿಂದ ಒಂದೇ ಅಭಿಪೂರ್ಣಪೂರ್ಣವಾಗಿ ಹಲವೂಳಿವಾಗಿ ಒಂದಾಗಿರಬೇಕೆಂದು ನಮ್ಮ ಕರ್ತನು ಬೇಡಿಕೊಳ್ಳುತ್ತಾನೆ (1 ಕೋಲಂಫ 1:10). ಅಂಥ ವಿಭಜನೆಗಳು ಅಸ್ತಿತ್ವದಲ್ಲಿರುವವರೆಗೆ ಅತನ ಜಿತ್ತಪೂರ ಎಂದಿಗೂ ಶ್ಯಾಂತಿನಿಲ್ಲವಿಲಾಗಿ. ಶ್ಯಾಂತಿನ ಸಿಹಿತ್ವವಾಗಿ ಒಬ್ಬ ಕೈನ್ಯವನಾಗಿ ಮಾತ್ರವೇ ಯಾಕಾಗಿರಬಾರದು?

### ಬಾಹೀನ್ಯದಲ್ಲಿ ಅತನೊಂದಿಗೆ ಹೂಣಿಲ್ಲವುವುದು

“ನಿಂದ ಬಾಹೀನ್ಯದಲ್ಲಿ ಕೈನ್ಯನೊಂದಿಗೆ ಹೂಣಿಲ್ಲಷಿದ್ದಿಲಂದಲೇ ಆ ಸುನ್ಯತೆಯನ್ನು ಹೊಂದಿದಿಲ. ಇದಲ್ಲದೆ ಅತನನ್ನು ಸತ್ತವರೋಧಿಗಿಂದ ಎಜ್ಞಸಿದ ದೇವರ ನಾಮಧ್ಯಂದಲ್ಲಿ ನಂಜಕೆಯಡುವದರ ಮೂಲಕ ಅದರಲ್ಲ ಅತನ ಕೂಡ ಎಡ್ಡ ಬಂದಿಲ” (ಕೋಲೆನಸ್ 2:12).